

ಹಣ್ಣು ತಾ ಬೆಣ್ಣೆ ತಾ ಗೋಪಮ್ಮ

1. **Ref.:** Shri Purandara Dasara Sahitya Part – 4, Krishna Leele, edited by Shri Betageri Krishna Sharma and Shri Bengeri Huchhu Rayaru, page No. 17
2. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 578
3. **Ref.:** Purandara Sahitya Darshana, Samputa 4, Keerthana Darshana edited by Prof. S.K. Ramachandra Rao, page No. 80
4. **Note:** Lyrics given without highlights are as per Ref. 2. The wordings given in **yellow highlights** are as per Ref. 1. Wordings in Ref. 3 are same as in Ref. 2.
5. **Note:** Singer has followed lyrics as in Ref. 2.

ರಾಗ: ಪಂತುವರಾಳಿ

ತಾಳ: ಅಟ

ಹಣ್ಣು ತಾ ಬೆಣ್ಣೆ ತಾ, ಗೋಪಮ್ಮ

(ಹಣ್ಣು ತಾ ಬೆಣ್ಣೆ ತಾರೆ, ಗೋಪಮ್ಮ)

ಹಣ್ಣು ತಾ ಬೆಣ್ಣೆ ತಾ || ಪ ||

(ಹಣ್ಣು ತಾ ಬೆಣ್ಣೆ ತಾರೆ)

ಅಡವಿಯೊಳಗೆ ಅಸುರನ ಕೊಂದ ಕೈಗೆ

ಮಡುವಿನೊಳಗೆ ಮಕರನ ಸೀಳ್ದ ಕೈಗೆ

ಪೊಡವಿಯೊಳಗೆ ಚಂಡನಾಡಿದ ಕೈಗೆ

ಕಡುಬೇಗದಿಂದಲಿ ಬೇಡಿದ ಕೈಗೆ || 1 ||

(ಸಡಗರದಲಿ ಭೂಮಿ ಬೇಡಿದ ಕೈಗೆ)

ಶಂಖ ಚಕ್ರಗಳನು ಪಿಡಿದಂಥ ಕೈಗೆ

ಶಂಕೆಯಿಲ್ಲದೆ ಮಾವನ ಕೊಂದ ಕೈಗೆ

ಬಿಂಕದಿಂದಲಿ ಕೊಳಲೂದುವ ಕೈಗೆ

ಪಂಕಜ ಮುಖಿಯರ ಕುಣಿಸುವ ಕೈಗೆ || 2 ||

ದಿಟ್ಟತನದಿ ಬೆಟ್ಟವೆತ್ತಿದ ಕೈಗೆ

ಸೃಷ್ಟಿಯ ದಾನವ ಬೇಡಿದ ಕೈಗೆ

ದುಷ್ಟ ಭೂಪರನೆಲ್ಲ ಮಡುಹಿದ ಕೈಗೆ

ಕೆಟ್ಟ ದಾನವರನ್ನು ಬಡಿದಂಥ ಕೈಗೆ || 3 ||

(ಕೆಟ್ಟ ದಾನವರನು ಸದೆದಂಥ ಕೈಗೆ)

ಕಾಳಿಯ ಮಡುವನು ಕಲಕಿದ ಕೈಗೆ
ಸೋಳ ಸಾಸಿರ ಗೋಪಿಯರಾಳಿದ ಕೈಗೆ
ಮೇಳದ ಭಕ್ತರುದ್ಧರಿಸುವ ಕೈಗೆ
ಏಳು ಗೊಳಿಯ ಗೆದ್ದ ಯದುಪತಿ ಕೈಗೆ || 4 ||

(ಏಳು ಗೊಳಿಯ ಗೆದ್ದ ಯದುಪನ ಕೈಗೆ)

ಬಿಲ್ಲು ಬಾಣಗಳನ್ನು ಪಿಡಿದಂಥ ಕೈಗೆ
(ಮಲ್ಲರ ಸಾಧನ ಮಾಡಿದ ಕೈಗೆ)
ಎಲ್ಲ ದೇವರ ದೇವ ರಂಗನ ಕೈಗೆ
ಬಲ್ಲಿದ ಪುರಂದರ ವಿಠಲನ ಕೈಗೆ || 5 ||

(ಮಲ್ಲ ಸಾಧನೆಯನು ಮಾಡಿದ ಕೈಗೆ)

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ದಶಾವತಾರದ ಪ್ರಸಂಗಗಳೊಂದಿಗೆ ಕೃಷ್ಣಲೀಲೆಗಳೆಲ್ಲವೂ ಸಂಗ್ರಹವಾಗಿ ಈ ಪದದಲ್ಲಿ ಬಂದಿವೆ.

ಅಡವಿಯೊಳಗೆ... - ಕಂಸನ ನಂಟನಾದ ತೃಣಾವರ್ತನು ಬಿರುಗಾಳಿಯಾಗಿ ಬಂದು ಬಾಲಕೃಷ್ಣನನ್ನು ಎತ್ತಿಕೊಂಡು ಹೋದಾಗ ಕೃಷ್ಣನು ಅವನನ್ನು ಕೊಂದ ಪ್ರಸಂಗ.

ಮಡುವಿನೊಳು... - ಗಜೇಂದ್ರ ಮೋಕ್ಷ.

ಪೊಡವಿಯೊಳಗೆ... - ಭೂಮಿಯನ್ನು ಚೆಂಡಿನಂತೆ ಎತ್ತಿದ (ವರಾಹಾವತಾರದಲ್ಲಿ).

ಮಾವನ - ಕಂಸನನ್ನು.

ಪಂಕಜಮುಖಿಯರ ಕುಣಿಸುವ - ಬೌದ್ಧಾವತಾರದಲ್ಲಿ ತ್ರಿಪುರರ ಹೆಂಗಳೆಯರನ್ನು ವಶಮಾಡಿಕೊಂಡ ಸಂದರ್ಭ.

ಬೆಟ್ಟವೆತ್ತಿದ - ಗೋವರ್ಧನೋದ್ಧರಣ.

ಸೃಷ್ಟಿಯ ದಾನವ ಬೇಡಿದ - ವಾಮನಾವತಾರದಲ್ಲಿ.

ದುಷ್ಟ ಭೂಪರನೆಲ್ಲ ಮಡುಹಿದ ಕೈಗೆ = ಪರಶುರಾಮಾವತಾರ

ಸೋಳಸಾಸಿರ - ಹದಿನಾರು ಸಾವಿರ (ಷೋಡಶ ಎನ್ನುವುದರ ಮರಾಠೀ ರೂಪ ಸೋಳ)

ಮೇಲದ ಭಕ್ತರ - ಸಂಕೀರ್ತನ ಗೋಷ್ಠಿಯಲ್ಲಿ ನೆರೆದ ಭಕ್ತರ; ಭಾಗವತರ.

ಬಿಲ್ಲು ಬಾಣಗಳನ್ನು ಪಿಡಿದಂಥ - ರಾಮಾವತಾರದಲ್ಲಿ.

ಮಲ್ಲರ ಸಾಧನ ಮಾಡಿದ - ಚಾಣೂರ ಮುಷ್ಠಿಕರನ್ನು ಕೊಂದದ್ದು.

Classification: Keerthane

Ankita: purandara vittala

Location: NA

Category: Krishna Leele,

Sub-Category: hannu, benne, gopi, yashode, kaadu, asura, kai, bhumi, shankha, chakra, kamsa, Krishna, kolalu, parvata, billu, deva, ranga, mosale,

Pravachana: NA

Explanation: NA